

July 29, 2022

National Stock Exchange of India Limited Exchange Plaza, Plot No. C/1, Block -G Bandra-Kurla Complex Bandra (East), Mumbai – 4000 51 Bombay Stock Exchange Limited Corporate Relationship Department P.J. Towers, Dalal Street Mumbai – 4000 01

Scrip Symbol: SANSERA

Scrip Code: 543358

Dear Sir

#### Sub: Newspaper advertisement for dispatch of Annual Report 2021-22.

Please find enclosed herewith, newspaper advertisement published today i.e., July 29, 2022, stating the date of dispatch of Annual Report 2021-22 and details of 40<sup>th</sup> Annual General Meeting of the Company in the following newspapers:

- 1. Business Standard (English) and
- 2. Vishwavani (Kannada Regional)

This will also be hosted on Company's website at www.sansera.in.

You are requested to take the above information on record.

Thanking you,

for Sansera Engineering Limited

Rajesh Kumar Modi Company Secretary and Compliance Officer

#### SANSERA ENGINEERING LIMITED

(Formerly Sansera Engineering Pvt Ltd)

Reg Off: No. 143/A, Jigani Link Road, Bangalore-560 105, India, Tel: +91 80-27839081/82/83. Fax: +91 80-27839309 E-mail id: info@sansera.in Website: www.sansera.in CIN: L34103KA1981PLC004542

c		A STATEMENT OF CONSOLIDATED FINANCIAL RESULTS FOR THE QUARTER ENDED JUNE 30, 2022			(Rs. in Lakhs)	
	<b>S</b> .	Particulars		Quarter ende	4	Year Ended
Ш	No.		Unaudited 30.06.2022	Audited 31.03.2022	Unaudited 30.06.2021	Audited 31.03.2022
Ш	1	Total Income from operations	54,769.21	62,589.48	29,533.24	1,71,787.53
	2	Net Profit/ (Loss) for the period (before tax, exceptional items)	5,072.35	7,664.37	2,667.47	19,127.34
		Net Profit/ (Loss) for the period before tax (after exceptional items)	5,072.35	7,664.37	2,667.47	19,127.34
	4 5	Net Profit/ (Loss) for the period after tax (after exceptional items) Total Comprehensive Income for the period (Comprising Profit / (Loss) for the period	3,742.77	5,684.43	1,949.26	14,080.43
ш		(after tax) and Other Comprehensive Income (after tax)]	3,758.45	5,755.62	1,949.26	14,139.53
11	6	Equity Share Capital	3,984.84	3,984.84	3,983.25	3,984.84
	7	Reserves (excluding Revaluation Reserve)	-	-	-	64,483.23
	8	Earnings Per Share (of Rs. 1/- each) (not annualised) (In Rs.)				
ш		Basic	0.94	1.43	0.49	3.53
IU		Diluted:	0.94	1.42	0.49	3.52

Notes:

The above consolidated financial results of Jamna Auto Industries Limited ('the parent Company') and its subsidiaries (together referred as "the Group") for the guarter ended June 30, 2022 have been reviewed by the Audit Committee and approved by the Board of Directors in their respective meetings held on July 28, 2022.

Information of standalone audited financial results in terms of the Listing Regulations is as under

					(Rs. in Lakhs)
S. No.	Particulars				
No.	T alticulars				Audited
		30.06.2022	31.03.2022	30.06.2021	31.03.2022
1	Revenue from operations	53,533.61	59,369.20	29,037.00	1,64,904.21
2	Profit before tax	4,678.84	6,905.65	2,603.52	17,453.20
3	Total Comprehensive income for the period	3,496.06	5,281.51	1,943.85	13,108.52

The above is an extract of the detailed format of Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Financial Results are available on the Stock Exchanges websites viz. www.bseindia.com and www.nseindia.com and website of the Company at www.jaispring.com

> For Jamna Auto Industries Ltd P. S. Jauhar Managing Director & CEO

> > DIN 00744518

Date : July 28, 2022 Place : New Delhi



procedure for registering the E-mail address and for receipt of e-voting user ID and password and the manner of voting remotely or e-voting during the AGM, will be made available on the aforesaid websites The members are requested to refer the AGM Notice, for instructions for attending the AGM through

VC/OAVM and viewing WEBCAST of AGM. Members are requested to note that, in order to avoid any loss/ interception in postal transit and also to get

prompt credit of dividend through National Electronic Clearing Service (NECS) / Electronic Clearing Service (ECS) they should submit their NECS / ECS details to the Company's Registrar and Share Transfer Agents at email ID: rnt.helpdesk@linkintime.co.in.

The above documents are available for electronic inspection by the Members of the Company during office urs on any working day of the Company upto the d te of A(

#### CCAL CHEMFAB ALKALIS LIMITED

CIN:L24290TN2009PLC071563

Regd. Office: Team House, GST Road, Vandalur, Chennai 600 048. Website: www.chemfabalkalis.com Email: chemfabalkalis@drraoholdings.com

Phone No: +91 44 22750323 Fax No: +91 44 22750860

EXTRACT OF UNAUDITED STANDALONE AND CONSOLIDATED FINANCIAL RESULTS

FOR THE QUARTER ENDED 30 JUNE 2022

		STANE	ALONE	CONSO	LIDATED
SI. No.	Particulars	3 Months ended 30/06/2022	Corresponding 3 months ended 30/06/2021 in the previous year	3 Months ended 30/06/2022	Corresponding 3 months ended 30/06/2021 in the previous year
1.	Total Income from operations	9,811.22	4,704.22	9,811.22	4,704.22
2.	Net Profit for the period (before Tax, Exceptional and/or Extraordinary items)	3,016.53	441.12	3,005.31	440.99
3.	Net Profit for the period before tax (after Exceptional and/or Extraordinary items)	3,016.53	441.12	3,005.31	440.99
4.	Net Profit / (Loss) for the period after tax (after Exceptional and/or Extraordinary items)	2,146.03	306.48	2,134.58	306.29
5.	Total Comprehensive Income / (Loss) for the period [ Comprising Profit/(Loss)				
	for the period (after tax) and Other Comprehensive Income (after tax) ]	2,158.86	320.54	2,147.41	320.35
6.	Equity Share Capital	1,413.65	1,406.95	1,413.65	1,406.95
7.	Other Equity as shown in the Audited Balance Sheet of current year				
8.	Earning per Share (of Rs. 10 each)				
	(1) Basic (Rs.)	15.18	2.18	15.10	2.18
	(2) Diluted (Rs.)	15.05	2.16	14.97	2.16

(Listing Obligations and Disclosure Requirements) Regulations. 2015. The full format of the Unaudited Standalone and Consolidated Financial Results are available on the websites of BSE (www.bseindia.com), NSE (www.nseindia.com) and Company (www.chemfabalkalis.com) For CHEMFAB ALKALIS LIMITED

Place : Chennai Dated : 27 July 2022

SURESH KRISHNAMURTHI RAO CHAIRMAN DIN No: 00127809

### **BAJAJ HOLDINGS & INVESTMENT LIMITED**

CIN: L65100PN1945PLC004656

Registered Office: Mumbai - Pune Road, Akurdi, Pune 411 035 Website: www.bhil.in | E-mail ID: investors@bhil.in | Telephone: +91 20 71576066

Extract of consolidated unaudited financial results for the guarter ended 30 June 2022

				(₹ In Crore)
Sr. No.	Particulars	Quarter ended 30.06.2022 (Reviewed)	Quarter ended 30.06.2021 (Reviewed)	Year ended 31.03.2022 (Audited)
1	Revenue from operations	91.33	97.65	429.69
2	Profit before tax	983.56	801.38	4,225.90
3	Profit for the period (attributable to owners of the company)	969.33	778.56	4,055.68
4	Total comprehensive income (attributable to owners of the company)	(1,451.66)	1,929.77	6,844.30
5	Paid-up equity share capital	111.29	111.29	111.29
6	Other equity (as shown in the Balance Sheet of previous year)			42,730.96
7	Basic and diluted earnings per share (₹) (not annualised) (Face value of ₹ 10 each)	87.1	70.0	364.4
Кеу	standalone financial information is given below:			(₹ In Crore)
Sr. No.	Particulars	Quarter ended 30.06.2022 (Reviewed)	Quarter ended 30.06.2021 (Reviewed)	Year ended 31.03.2022 (Audited)
1	Total income	96.75	103.73	1,833.16
2	Profit before tax	56.04	69.86	1,701.12
3	Profit after tax	43.21	48.86	1,630.52

Note: The above is an extract of the unaudited financial results for the guarter ended 30 June 2022 which have been reviewed by the Audit Committee, approved by Board of Directors at its meeting held on 28 July 2022, subjected to limited review by statutory auditors and filed with the stock exchanges under Regulation 33 of SEBI (Listing Obligations and Disclosure Requirements) Regulations, 2015, as amended. The full format of the aforesaid financial results is available on the website of the Company, BSE Limited and National Stock Exchange of India Limited i.e. www.bhil.in. www.bseindia.com and www.nseindia.com respectively.

> By order of the Board of Directors For Bajaj Holdings & Investment Limited

(Rs. In Lakhs)

BOOK CLOSURE:

The Register of Members and Share Transfer Books of the Company will remain closed from August 12, 2022 to August 18, 2022 (both days inclusive) for the purpose of AGM and payment of dividend for the financial year ended March 31, 2022. The dividend, if declared by the members, will be paid on or before September 09, 2022, subject to applicable tax.

#### (B) REMOTE E-VOTING

In compliance with the provisions of Section 108 of the Companies Act, 2013 and Rule 20 of the Companies (Management and Administration) Rules, 2014 as amended from time to time and the provisions of Regulation 44 of SEBI (Listing Obligations and Disclosure Requirements) Regulations, 2015 (Listing Regulations) and the Secretarial Standard on General Meetings (SS-2) issued by the Institute of Company Secretaries of India, the Company is providing to its Members the facility of remote e-voting before/during the AGM in respect of the businesses to be transacted at the AGM and for this purpose the Company has appointed Link Intime India Private Limited for facilitating voting through electronic means.

The detailed instructions for remote e-voting are given in the notice of 40" AGM. Members are requested to take note of the following.

a) The remote e-voting facility would be available during the following period:

Si No	Detalis / Activity	Particulars
1.	and end of remote e-voting	Commencement: Monday, August 15, 2022, at 9:00 am (IST) Conclusion: Wednesday, August 17, 2022 at 5:00 pm (IST)
2.	Cut-off date	Thursday, August 11, 2022

The remote e-voting module shall be disabled for voting after 5.00 pm on Wednesday, August 17, 2022.

b) Members whose name is recorded in the Register of Members or in the register of beneficial owners maintained by the depositories as on the cut-off date i.e., Thursday, August 11, 2022, only shall be entitled to avail the facility of remote e-voting / e-voting during the AGM as the case may be. Once the vote on a resolution is cast by the member, he / she shall not be allowed to change it subsequently. The members who have not cast their vote electronically, and are otherwise not barred from doing so, can exercise their voting rights through the e-voting system during the AGM. The Company will make necessary arrangements for e-voting during the AGM. Members who have cast their votes by remote e-voting prior to the meeting may also attend the AGM but they are not entitled to cast their vote again during the AGM.

c) Members who would like to express their views/ ask questions as a speaker at the meeting may pre-register themselves by sending a request from their registered e-mail address mentioning their names, DP ID and Client ID/ folio number, PAN and mobile number to the Company at email Id: rajesh.modi@sansera.in on or before Tuesday, August 09, 2022. Only those members who have pre-registered themselves as a speaker will be allowed to express their views/ask questions during the AGM. The Company reserves the right to restrict the number of speakers depending on the availability of time for the AGM.

d) The instructions for attending the AGM through VC / OAVM and the manner of e-voting is provided in the Notice convening the AGM for Members who have registered their e-mail address as also for those Members who hold shares in physical form or who have not registered their e-mail address

CS Pramod S M or failing him CS Biswajit Ghosh of M/s. BMP & Co. LLP, a Practicing Company Secretary firm. Bengaluru, has been appointed as Scrutinizer to scrutinize the remote e-voting process before during the AGM in a fair and transparent Manner.

#### Webcast facility:

Members may kindly note that the Company will provide webcast of the proceedings of AGM. Members who are entitled to participate in the AGM, can view the proceedings of AGM by logging into website of Link Intime India Private Limited website at https://instameet.linkintime.co.in using their e-voting login

For any query / clarification / grievance connected with VC Meeting, remote e-voting and Members who acquired shares of the Company after the date of dispatch of AGM notice and hold shares as of the cut-off date i.e. Thursday, August 11, 2022 may obtain the User ID and Password by following aforementioned steps or may write an E-mail to the Company at rajesh.modi@sansera.in or to RTA at enotices@linkintime.co.in or contact on: Tel: 022 - 4918 6000 and 1800 22 44 30

> By Order of the Board of Directors for Sansera Engineering Limited

	Sd/-
	Rajesh Kumar Modi
Place: Bengaluru	Company Secretary Membership No. F5176
Date: July 28, 2022	Membership No. F5176
- · ·	<u>.</u>





Pune 28 July 2022

Pune

28 July 2022

### **BAJAJ FINSERV LIMITED**

CIN: L65923PN2007PLC130075

Registered Office: Mumbai - Pune Road, Akurdi, Pune 411 035 Corporate Office: Off Pune - Ahmednagar Road, Viman Nagar, Pune - 411 014 Website: www.bajajfinserv.in | E-mail ID: investors@bajajfinserv.in | Telephone: +91 20 71576064

				(₹ In Crore)
Sr. No.	Particulars	Quarter ended 30.06.2022 (Reviewed)	Quarter ended 30.06.2021 (Reviewed)	Year ended 31.03.2022 (Audited)
1	Revenue from operations	15,888.26	13,949.45	68,406.08
2	Profit before tax	3,593.91	1,767.10	11,270.58
3	Profit for the period (attributable to owners of the company)	1,309.38	832.77	4,556.77
4	Total comprehensive income (attributable to owners of the company)	383.19	646.18	4,118.82
5	Paid-up equity share capital	79.57	79.57	79.57
6	Other equity (as shown in the Balance Sheet of previous year)			40,167.23
7	Basic and diluted earnings per share (₹) (not annualised) (Face value of ₹ 5 each)	82.3	52.3	286.3
Key	standalone financial information is given below:			(₹ In Crore)
Sr. No.	Particulars	Quarter ended 30.06.2022 (Reviewed)	Quarter ended 30.06.2021 (Reviewed)	Year ended 31.03.2022 (Audited)
1	Total income	356.84	40.82	729.00
2	Profit before tax	312.16	0.53	563.22
3	Profit after tax	233.05	0.37	424.23

Note: The above is an extract of the unaudited financial results for the quarter ended 30 June 2022 which have been reviewed by the Audit Committee, approved by Board of Directors at its meeting held on 28 July 2022, subjected to limited review by statutory auditors and filed with the stock exchanges under Regulation 33 of SEBI (Listing Obligations and Disclosure Requirements) Regulations, 2015, as amended. The full format of the aforesaid financial results is available on the website of the Company, BSE Limited and National Stock Exchange of India Limited i.e. www.bajajfinserv.in, www.bseindia.com and www.nseindia.com respectively.

> By order of the Board of Directors For Bajaj Finserv Limited Saniiy Baiai



**Chairman & Managing Director** 

## 

# ಕ್ರೀಡೆ

# ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನೆಗೆ ಸಾಕ್ಷಿಯಾದ ಮೂವತ್ತು ಸಾವಿರ ವೀಕ್ಷಕರು

ಬರ್ಮಿಂಗ್ ಹ್ಯಾ ಮ್: 22ನೇ ಆವೃತ್ತಿಯ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಗುರುವಾರ ಅದ್ದೂರಿ ಚಾಲನೆ ದೊರೆಯಿತು.

ಇಲ್ಲಿನ ಅಲೆಕಾಂಡರ್ ಕ್ರೀಡಾಂಗಣದಲ್ಲಿ ಸ್ಥಳೀಯ ಕಾಲಮಾನ ಸಂಜೆ 7ಕ್ಕೆ ಉದ್ಘಾಟನಾ ಸಮಾರಂಭ ನಡೆಯಿತು. ಸಾಂಸ್ಕೃತಿಕ ಕಲಾ ವೈಭವ ಪ್ರದರ್ಶನಗೊಂಡಿತು. ಸದ್ಯ ದೇಶದೊಳಗೆ ಹಲವು ಸಂಕಷ್ಟಗಳಿದ್ದರೂ ಇಂಗ್ಲೆಂಡ್ ಕ್ರೀಡಾಕೂಟವನ್ನು ಯಶಸ್ತಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ. ಉದ್ಘಾಟನಾ ಸಮಾರಂಭಕ್ಕೆ 30,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದು ವಿಶೇಷವಾಗಿತ್ತು.

ರಾಣಿ ಎಲಿಜೆಬೆತ್ ಉದ್ದಾಟನಾ ಸಮಾರಂಭಕ್ಕೆ ಗೈರಾಗಿದ್ದರು, ರಾಜಕುಮಾರ್ ಚಾರ್ಲ್ ಕಾರ್ಯಕ್ರಮದಲ್ಲಿ ಪಾಲ್ಧೊಂಡಿದ್ದರು. ರಾಣಿ ಎಲಿಜೆಬೆತ್ ಬಕ್ಕಿಂಗ್ ಹ್ಯಾಮ್ ಅರಮನೆಯಿಂದಲೇ ಯಶಸ್ರಿಯಾಗಿ ನಡೆಯಲು ಕೂಟ ಸಂದೇಶವೊಂದನ್ನು ಓದುವ ಮೂಲಕ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಬರ್ಮಿಗ್ ಮಾಲದ ಡುರಾನ್ ಡುರಾನ್ ಎನ್ನುವ ಸಂಗೀತ ತಂಡ ಪ್ರದರ್ಶನ ನೀಡಿತು. ಜೊತೆಗೆ ಬಹು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಟೋನಿ ಲೊಮ್ಮಿ, ಸ್ಯಾಕ್ಸಾಫೋನ್ ವಾದಕ ಸೊವೆಟೊ ಕಿಂಚ್, ವಯೋಲಿನ್ ವಾದಕರಾದ ಮಾರ್ಷಲ್ ಮತ್ತು ಗ್ಯಾಂಬಿನಿ ಪ್ರೇಕ್ಷಕರನ್ನು ರಂಜಿಸಿದರು. ಡಿಜೆ ಔಡೆನ್ ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.



#### ಧ್ವಜ ಹಿಡಿದು ಮುನ್ನಡೆಸಿದ ಪಿ.ವಿ. ಸಿಂಧು

ಉದ್ಘಾಟನಾ ಸಮಾರಂಭದ ವೇಳೆ ನಡೆಯಲಿರುವ ಪಥ ಸಂಚಲನದಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಭಾರತದ ಧಜಧಾರಿಣಿಯಾಗಿದ್ದರು. ಐಒಎಗೆ ನೀರಜ್ ಚೋಪ್ರಾರನ್ನು ಧಜಧಾರಿಯಾಗಿ ನೇಮಿಸುವ ಉದ್ದೇಶವಿತ್ತು. ಆದರೆ ಅವರು ಗಾಯಗೊಂಡು ಹೊರಬಿದ್ದ ಕಾರಣ ಸಿಂಧು ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಒಲಿಂಪಿಕ್ಸ್ ಪದಕ ವಿಜೇತರಾದ ಮೀರಾಬಾಯಿ ಚಾನು, ಲವ್ಜೀನಾ ಬೊರ್ಗೊಹೈನ್ ರಹೆಸರುಗಳನ್ನೂ ಪರಿಗಣಿಸಲಾಗಿತ್ತು. ಆದರೆ ಸಿಂಧು ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಂದು ದೇಶದಿಂದ ಗರಿಷ್ಠ 164 ಮಂದಿ ಪಾಲ್ಗೊಳ್ಳಬಹುದಾಗಿದೆ.

**ಭಾರತಕ್ಕೆ** 100 ಪ್ಲಸ್ ಪದಕ ಗುರಿ: ಭಾರತದ 214 ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ 26 ಚಿನ್ನ ಸೇರಿ ಕ್ರೀಡಾಪಟುಗಳು ಈ ಬಾರಿ ಕೂಟದಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತ ಈ ಬಾರಿ 100ಕ್ಕೂ

ಹೆಚ್ಚು ಪದಕ ಗೆಲ್ಲುವ ಗುರಿ ಹೊಂದಿದೆ. 2010ರಲ್ಲಿ ನವದೆಹಲಿಯಲ್ಲಿ ಕೂಟ ನಡೆದಾಗ 38 ಚಿನ್ನ ಸೇರಿ ಒಟ್ಟು 101 ಪದಕ ಗೆದ್ದಿದ್ದ ಭಾರತಕ್ಕೆ ಈ ಬಾರಿ ಶೂಟಿಂಗ್, ಆರ್ಚರಿ ಇಲ್ಲದಿರುವುದರಿಂದ ಹಿನ್ನಡೆಯಾಗುವ ಸಾಧ್ಯತೆಯೂ ಇದೆ.

ಶೂಟಿಂಗ್ ನಲ್ಲಿ ಭಾರತಕ್ಕೆ ಈ ವರೆಗೂ 63 ಚಿನ್ನ ಸೇರಿ ಒಟ್ಟು 135 ಪದಕ ದೊರೆತಿದೆ. 2002ರಿಂದ ಪ್ರತಿ ಬಾರಿ ಭಾರತ ಪದಕ ಪಟ್ರಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ. ಈ ಬಾರಿಯೂ ಅದೇ ಗುರಿ ಹೊಂದಿದ್ದು, ವೇಟ್ಲಿಫ್ಟಿಂಗ್, ಬಾಕ್ಸಿಂಗ್, ಬ್ಯಾ ಡ್ಮಿಂಟನ್, ಕುಸ್ತಿ ಹಾಗೂ ಟೇಬಲ್ ಟೆನಿಸ್ ನಲ್ಲಿ ಹೆಚ್ಚು ಪದಕಗಳನ್ನು ನಿರೀಕ್ಷೆ ಮಾಡುತ್ತಿದೆ. ಜುಡೋ ಪಟುಗೆ ಅನುಮತಿ: ಭಾರತದ ಜುಡೋ

ಪಟು ಜಸ್ಲೀನ್ ಸಿಂಗ್ ಬರ್ಮಿಂಗ್ ಕ್ರಾಮ್ ಕಾಮನ್ವೆಲ್ ಕೂಟದಲ್ಲಿ ಸ್ಪರ್ಧಿಸಲು ಬುಧವಾರ ದೆಹಲಿ ಹೈಕೋರ್ಚ್ ಅನುಮತಿ ನೀಡಿದೆ. ತಮ್ಮ ವಿರುದ್ಧ ಕೇಳಿಬಂದಿದ್ದ ಅನುಚಿತ ವರ್ತನೆಯ ಆರೋಪಗಳಿಂದ ಜಸ್ತೀನ್ ಮುಕರಾಗಿದಾರೆ.

ಕಳೆದ ತಿಂಗಳು ಸ್ಪೇನ್ ನಲ್ಲಿ ಅಭ್ಯಾಸ ಶಿಬಿರದ ವೇಳೆ ಕೆಲ ಮಹಿಳಾ ಕ್ರೀಡಾಪಟುಗಳ ಜೊತೆ ಕಿತ್ತಾಡಿದ್ದ ಆರೋಪಕ್ಕೆ ತುತ್ತಾಗಿದ್ದರು. ಆದರೆ ತಪ್ಪು ಮಾಹಿತಿಯಿಂದ ಆದ ಘಟನೆ ಎಂದು ಮಹಿಳಾ ಕ್ರೀಡಾಪಟುಗಳು ಕ್ಲೀನ್ ಚಿಟ್ ನೀಡಿದ್ದರು. ಇದಾಗ್ಯೂ ಭಾರತೀಯ ಜುಡೋ ಫೆಡರೇಶನ್, ಕಾಮನ್ವೆಲ್ ಗೇಮ್ ತಂಡದಿಂದ ಜಸ್ತಿ?ನ್ ಹೆಸರನ್ನು ಕೈಬಿಟ್ಟಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಜಸ್ಲೀನ್ ಕೋರ್ಚ್ ಮೆಟ್ಟಿಲೇರಿದ್ದರು.

ಭಾರತದ ಸ್ವರ್ಣ ಪದಕ ಭರವಸೆ ಪದಕವನ್ನು ಗೆದ್ದರು. ಇದೀಗ ಬರ್ಮಿಂಗ್ ಹ್ಯಾಮ್ ಪಿವಿ ಸಿಂಧು ನಲ್ಲಿ ನಡೆಯಲಿರುವ ಕಾಮನ್ ವೆಲ್ ಗೇಮ್ ನಲ್ಲಿ ಭಾರತದ ಬ್ಯಾ ಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಿದೆ. ಈ ತಿಂಗಳು ನಡೆದ ಸಿಂಗಾಪುರ ಓಪನ್ ನಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದರು. ಇದಲ್ಲದೇ ಪಿವಿ ಸಿಂಧು ಮೂರನೇ ಬಾರಿಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ

ರಲ್ಲಿ ಮಿಶ್ರ ಡಬಲ್ಟ್ ನಲ್ಲಿ ಚಿನ್ನದ ಪದಕವನ್ನು

ಗೆದ್ದಿದ್ದಾರೆ. ಈ ಬಾರಿ ಸಿಂಧು ಭಾರತಕ್ಕೆ ಚಿನ್ನದ

ಮೀರಾಬಾಯಿ ಚಾನು

ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ನೀರಜ್

ಚೋಪ್ರಾ ಅವರಲ್ಲದೆ, ಭಾರತದ ವೇಟ್ಲಿಫ್ಟರ್

ಮೀರಾಬಾಯಿ ಚಾನು ಕೂಡ ಸುದ್ದಿಯಲ್ಲಿದ್ದರು.

ಅವರು ಬೆಳ್ಳಿ ಪದಕ ಗೆದ್ದಿದ್ದರು. ಈ ಹಿಂದೆ

ಪದಕ ತಂದುಕೊಡುವ ನಿರೀಕ್ಷೆಯಿದೆ.

ಕಾಮನ್ವೆಲ್ತ್ ಗೇಮ್ಸ್ 2022 ಶುಕ್ರವಾರ, 28 ಜುಲೈ 2022 ರಿಂದ ಬರ್ಮಿಂಗ್ ನಲ್ಲಿ ಉದ್ಘಾಟಿದೆ. ಶುಕ್ರವಾರದಿಂದ ಸರ್ಧೆಗಳು ಆರಂಭವಾಗಲಿದೆ. ಇದಕ್ಕಾಗಿ 213 ಭಾರತೀಯ ಕ್ರೀಡಾಪಟುಗಳು ಇಂಗ್ಲೆಂಡ್ ತಲುಪಿದ್ದಾರೆ. ಆದರೆ, ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಈ ಗೇಮ್ ಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ, ಸೋಮವಾರ ಎಂಆರ್ಐ ಸ್ಕ್ಯಾನ್ ಮಾಡುವಾಗ ತೊಡೆಸಂದು ಗಾಯದಿಂದಾಗಿ ಅವರು ಆಗಸ್ಟ್ 5 ರಂದು ನಡೆಯಲಿರುವ ಪಂದ್ಯದ ಭಾಗವಾಗುವುದಿಲ್ಲ. ದೇಶಕ್ಕಾಗಿ ಚಿನ್ನದ ಪದಕವನ್ನು ಗೆಲ್ಲುವ ಅನೇಕ ಕ್ರೀಡಾಪಟುಗಳನ್ನು ಭಾರತ ಹೊಂದಿದೆ. ಈ ವರ್ಷದ ಕಾಮನ್ ವೆಲ್ ಗೇಮ್ ನಲ್ಲಿ ಚಿನ್ನದ ಪದಕ ಗೆಲ್ಲಲು ಭಾರತದ ಪ್ರಬಲ

ಸರ್ಧಿಗಳು ಯಾರು ಅನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ.

ಒಲಿಂಪಿಕ್ಸ್ ಸಿಂಗಲ್ಸ್ ನಲ್ಲಿ 32ರ ಸುತ್ತಿಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಮಣಿಕಾ ಬಾತ್ರಾ, ಆಸ್ಟೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 2018 ರ ಕಾಮನ್ ವೆಲ್ತ್ ಗೇಮ್ ನಲ್ಲಿ ನಾಲ್ಕು ಪದಕಗಳನ್ನು ಗಳಿಸಿದ್ದರು, ಅವುಗಳಲ್ಲಿ ಎರಡು ಚಿನ್ನೆ ಸೇರಿವೆ. ಈ ಬಾರಿ ಸಹ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇವರಿಂದ ಉತ್ತಮ ಪ್ರದರ್ಶನ ಮತ್ತು ಪದಕದ ನಿರೀಕ್ಷೆಯಿದೆ.

29.07.2022 ಶುಕ್ರವಾರ

vishwavani.news

#### ನಿಖತ್ ಜರೀನ್

ಭಾರತದ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್ ಈ ವರ್ಷ ಜೂನ್ 2022 ರಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಬಾಕಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ದೇಶದ ಐದನೇ ಆಟಗಾರ್ತಿ ಎನಿಸಿಕೊಂಡರು. ಈಗ

#### 2018ರಲ್ಲಿ ಕಾಮನ್ವೆಲ್ ಗೇಮ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ಸಮಯದಲ್ಲಿ, ಅವರು 2014 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಕಾಮನ್ ವೆಲ್ತ್ ನಲ್ಲೂ ಅವರಿಂದ ನಿರೀಕ್ಷೆಯಿದೆ. ಐಸಿಸಿ ಏಕದಿನ ರ್ಯಾಂಕಿಂಗ್: ಮೋದಿಯಿಂದ ಚೆಸ್



ಒಲಿಂಪಿಯಾಡ್ ಗೆ ಚಾಲನೆ

**ಮಹಾಬಲಿಪುರಂ:** ತಮಿಳುನಾಡಿನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿ ಯಾಡ್ ಗೆ ಪ್ರಧಾನಿ ನರೇಂದ, ಮೋದಿ ಗುರುವಾರ ಅದ್ದೂರಿ ಚಾಲನೆ ನೀಡಿದ್ದಾರೆ.

🗕 ಇದೇ ಮೊದಲ ನೂರು ವರ್ಷಗಳ ಇತಿಹಾಸವಿರುವ ಚೆಸ್ ಬಾರಿಗೆ ಭಾರತ ಒಲಿಂಪಿಯಾಡ್ ಗೆ ಇದೇ ಮೊದಲ ಬಾರಿಗೆ ಭಾರತ ಆತಿಥ. ವಹಿಸಿದೆ. ರಷ್ಯಾದಲ್ಲಿ ಕ ಟೂರ್ನಿ ಆಯೋಜನೆಯಾಗಬೇಕಿತ್ತು. ಆದರೆ ಉಕ್ರೇನ್ ಮೇಲೆ 🗕 ఒట్కు188 ರಷ್ಯಾದ ಮಿಲಿಟರಿ ದಾಳಿ ನಂತರ ಅದರ ಆತಿಥ್ಯ ತೆಗೆದು ದೇಶಗಳು ಈ ಹಾಕಿ ಭಾರತಕ್ಕೆ ಅವಕಾಶ ನೀಡಲಾಯಿತು. ಒಟ್ಟು 188 ಟೂರ್ನಿಯಲ್ಲಿ ದೇಶಗಳು ಈ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದ ಇದು

------ ದಾಖಲೆ ಮಟದ ಆಟಗಾರರನ್ನು ಹೊಂದಿದೆ. ಮಹಾಬಲಿಪುರಂನ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಿದ್ದು ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ. ಮುಖ್ಯಮಂತಿ, ಎಂ.ಕೆ.ಸಾಲಿನ್ ಮತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ನಟ ರಜನಿಕಾಂತ್ ಭಾಗಿಯಾಗಿದ್ದರು. ಜೊತೆಗೆ ಇದೇ ಮೊದಲ ಬಾರಿಗೆ ಒಲಿಂಪಿಯಾಡ್ನಲ್ಲಿ ಒಲಿಂಪಿಕ್ ಮಾದರಿ ಜ್ಯೋತಿಯಾತೆ, ಪರಿಚಯಿಸಲಾಗಿದೆ. ಕ್ರೀಡಾಜ್ಯೋತಿಯು ಕಳೆದ 40 ದಿನಗಳಲ್ಲಿ 75 ನಗರಗಳಲ್ಲಿ ಹಾದು ಹೋಗಿ ಮಹಾಬಲಿಪುರಂ ಅನ್ನು ತಲುಪಿತು. ಟೀಂ ಇಂಡಿಯಾದ ಮೆಂಟರ್ ಆಗಿ ವಿಶ್ವನಾಥನ್ ಆನಂದ್ ಇರಲಿದ್ದು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿಲ್ಲ. ಟೂರ್ನಿಯಲ್ಲಿ ಭಾರತದ ಮೂರು ತಂಡಗಳು ಮುಕ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರವೇಶಿಸಲಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ''ಇದೊಂದು ವಿಶೇಷ ಟೂರ್ನಿಯಾಗಿದ್ದು ಭಾರತದಲ್ಲಿ ಅದರಲ್ಲೂ ಚೆಸ್ನೊಂದಿಗೆ ಚಿನ್ನದ ಒಡನಾಟ ಹೊಂದಿರುವ ತಮಿಳುನಾಡಿನಲ್ಲಿ ಆಯೋಜನೆಯಾಗಿರುವುದು ನಮಗೆ ಗೌರವದ ಸಂಗತಿ'' ಎಂದು ಹೇಳಿದಾರೆ.

#### SANSERA ideas@worl ಸನ್ನೆರಾ ಎಂಜಿನಿಯರಿಂಗ್ ಲಿಮಿಟೆಡ್ (CIN: L34103KA1981PLC004542) **ವಿಳಾಸ**: ಘಟಕ–7, ಸಂ. 143/ಎ, ಜಿಗಣಿ ಲಿಂಕ್ ರಸ್ತೆ, ಬೊಮ್ಮಸಂದ್ರ ಔದ್ಯಮಿಕ ಪ್ರದೇಶ, ಅನೇಕಲ್ ತಾಲೂಕು, ಬೆಂಗಳೂರು - 560105, ಭಾರತ ಫೋನ್ ನಂ: +91 80-27839081/82/83; ಫ್ಯಾಕ್ಸ್ ಸಂ. +91 80 27839309 ఐమి:లో: <u>rajesh.modi@sansera.in;</u> వహిಸೈಟ್: <u>www.sansera.in</u>

40 ನೇ ವಾರ್ಷಿಕ ಪ್ರಧಾನ ಸಭೆ, ಖಾತೆ ಮುಕ್ತಾಯ ಮತ್ತು ರಿಮೋಟ್ ಇ–ಮತದಾನ ಮಾಹಿತಿಯ ನೋಟಿಸ್

ಈ ನೋಟಿಸ್ ಅನ್ನು ಕಂಪನಿಗಳ ಕಾಯ್ದೆ 2013 ನಿಯಮ 108 ಹಾಗೂ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು 2014 ನಿಯಮ 20 ಅಡಿಯಲ್ಲಿ ಪ್ರಕಟಿಸಲಾಗಿದೆ.

#### ಎ) ವಾರ್ಷಿಕ ಪ್ರಧಾನ ಸಭೆ ಮತ್ತು ಖಾತೆ ಮುಕ್ತಾಯ:

ಈ ಮೂಲಕ ನೋಟಿಸ್ ನೀಡಿರುವುದೇನೆಂದರೆ, 2022 ಮೇ 23 ರಂದು ನೀಡಿದ ಎಜಿಎಂ ನೋಟಿಸ್ ನಲ್ಲಿ ನಿಗದಿಸಿದ ವಹಿವಾಟುಗಳನ್ನು ನಡೆಸಲು ವೀಡಿಯೋ ಕಾನ್ಮರೆನ್ಸಿಂಗ್ ("ವಿ.ಸಿ")/ ಇತರ ಧ್ವನಿ–ಧ್ಯಶ್ಯ ವಿಧಾನಗಳ ("ಒಎವಿಎಂ") ಮೂಲಕ ಮಾತ್ರ 2022 ಆಗಸ್ಟ್ 18 ರಂದು ಗುರುವಾರ ಬೆಳಗ್ಗೆ 11.00 ಗಂಟೆಗೆ (ಭಾರತೀಯ ಕಾಲಮಾನ) ನಡೆಸಲು ಸನ್ಸೆರಾ ಎಂಜಿನಿಯರಿಂಗ್ ಲಿಮಿಟೆಡ್ ("ಕಂಪನಿ") ಸದಸ್ಯರ 40ನೇ ವಾರ್ಷಿಕ ಪ್ರಧಾನ ಸಭೆ (ಎಜಿಎಂ) ಅನ್ನು ನಡೆಸಲಾಗುತ್ತದೆ. ವಿಸಿ/ಒಎವಿಎಂ ಮೂಲಕ ಕಂಪನಿಗಳು ಎಜಿಎಂ ಅನ್ನು ನಡೆಸಲು ಅನುವು ಮಾಡುವುದಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಷೇರು ವಿನಿಮಯ ಮಂಡಳಿ ಪ್ರಕಟಿಸಿದ ಸುತ್ತೋಲೆಗಳಿಗೆ ಅನುಗುಣವಾಗಿ ವಿಸಿ/ಒಎವಿಎಂ ಮೂಲಕ ಕಂಪನಿಯ ಎಜಿಎಂ ಅನ್ನು ನಡೆಸಲಾಗುತ್ತದೆ. ಈ ಮೇಲಿನ ಸುತ್ತೋಲೆಗಳ ನಿಯಮಗಳಿಗೆ ಅನುಗುಣವಾಗಿ, 2022 ಮಾರ್ಚ್ 31 ರಂತೆ ಆಡಿಟ್ ಮಾಡಿದ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಆಡಿಟ್ ಮಾಡಿದ ಹೇಳಿಕೆ, 2022 ಮಾರ್ಚ್ 31 ಕೈ ಕೊನೆಗೊಂಡ ನಗದು ಹರಿವು ಹೇಳಿಕೆ ಹಾಗೂ ನಿರ್ದೇಶಕರು ಮತ್ತು ಆಡಿಟರ್ಗಳ ಆಡಿಟ್ಗಳನ್ನು ಜುಲೈ 27, 2022 ರಂದು ಸದಸ್ಯರಿಗೆ ಮಾತ್ರ ಕಳುಹಿಸಲಾಗುತ್ತದೆ ವರದಿಗಳ ಜೊತೆಗೆ ಎಜಿಎಂ ನೋಟಿಸ್ ಅನ್ನು ಕಂಪನಿ/ಡೆಪಾಸಿಟರಿ ಪಾರ್ಟಿಸಿಪಂಟ್(ಗಳು)/ಲಿಂಕ್ ಇನ್ ಟೈಮ್ ಇಂಡಿಯಾ ಪ್ರವೇಟ್ ಲಿಮಿಟೆಡ್ ("ಲಿಂಕ್ ಇನ್ ಟೈಮ್"), ಕಂಪನಿಯ ರಿಜಿಸ್ಟ್ರಾಟರ್ ಮತ್ತು ಷೇರು ವರ್ಗಾವಣೆ ಏಜೆಂಟರಲ್ಲಿ ತಮ್ಮ ಇಮೇಲ್ ಐಡಿಗಳನ್ನು 2022 ಜುಲೈ 22 ರವರೆಗೆ ನೋಂದಣಿ ಮಾಡಿಕೊಂಡಿರುವ ಸದಸ್ಯರಿಗೆ ಮಾತ್ರ ಕಳುಹಿಸಲಾಗುತ್ತದೆ. ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತೋಲೆಗಳಿಗೆ ಅನುಗುಣವಾಗಿ ಎಜಿಎಂ ನೋಟಿಸ್ನ ಭೌತಿಕ ಪ್ರತಿಗಳನ್ನು ಕಳುಹಿಸುವ ಅಗತ್ಯವನ್ನು ನಿವಾರಿಸಲಾಗಿದೆ.

2021-22 ಹಣಕಾಸು ವರ್ಷಕ್ಕೆ ಕಂಪನಿಯ ವಾರ್ಷಿಕ ವರದಿ ಮತ್ತು ಎಜಿಎಂ ನೋಟಿಸ್ ಕಂಪನಿ ವೆಬ್ಸ್ಟೆಟ್ <u>www.sansera.in</u> ನಲ್ಲಿ ಮತ್ತು ಕಂಪನಿಯ ಷೇರುಗಳನ್ನು ಲಿಸ್ಸ್ ಮಾಡಲಾಗಿರುವ ಷೇರು ವಿನಿಮಯ ಮಂಡಳಿಗಳ ವೆಬ್ ಸೈಟ್ ಗಳಾದ <u>www.bseindia.com</u> ಮತ್ತು www.nseindia.com ವೆಬ್ಸ್ಟ್ ಟ್ ನಲ್ಲಿ ಲಭ್ಯವಿದೆ. ಕಂಪನಿ/ಡೆಪಾಸಿಟರಿ ಪಾರ್ಟಿಸಿಪಂಟ್(ಗಳಲ್ಲಿ) ತಮ್ಮ ಇಮೇಲ್ ವಿಳಾಸಗಳನ್ನು ನೋಂದಣಿ ಮಾಡಿದ ಸದಸ್ಯರೂ ಸೇರಿದಂತೆ ಎಲ್ಲ ಸದಸ್ಯರು ಎಜಿಎಂ ನೋಟಿಸ್ ಮತ್ತು ವಾರ್ಷಿಕ ವರದಿಯನ್ನು ಈ ಮೇಲೆ ಹೇಳಿದ ಯಾವುದೇ ವೆಬ್ಸ್ಯೆಟ್ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು

ಲಿಂಕ್ ಇನ್ ಟೈಮ್/ಡೆಪಾಸಿಟರಿ ಪಾರ್ಟಿಸಿಪಂಟ್(ಗಳಲ್ಲಿ) ತಮ್ಮ ಇಮೇಲ್ ವಿಳಾಸಗಳನ್ನು ನೋಂದಣಿ ಮಾಡಿಕೊಳ್ಳದ ಸದಸ್ಯರು ಇಮೇಲ್ ವಿಳಾಸವನ್ನು ನೋಂದಣಿ ಮಾಡಲು ಮತ್ತು ಎಜಿಎಂ ನೋಟಿಸ್, ವಾರ್ಷಿಕ ವರದಿ ಮತ್ತು ಇ-ಮತದಾನದ ಬಳಕೆದಾರರ ಐಡಿ ಮತ್ತು ಪಾಸ್ವದರ್ಡ್ ಅನ್ನು ಇಮೇಲ್ ಮೂಲಕ ಸ್ವೀಕರಿಸಲು https://linkintime.co.in/emailreg/email\_register.html ಲಿಂಕ್ ಗೆ ಭೇಟಿ ನೀಡಬೇಕು. ಇಮೇಲ್ ವಿಳಾಸವನ್ನು ನೋಂದಣಿ ಮಾಡಿಕೊಳ್ಳಲು ಮತ್ತು ಇ–ಮತದಾನದ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆಯಲು ಮತ್ತು ಎಜಿಎಂ ಸಮಯದಲ್ಲಿ ಇ– ಮತದಾನ ಮಾಡಲು ಮತ್ತು ರಿಮೋಟ್ ಆಗಿ ಮತದಾನ ಮಾಡುವ ವಿಧಾನದ ವಿವರವಾದ ಕ್ರಮವನ್ನು ಈ ಮೇಲೆ ಹೇಳಿದ ವೆಬ್,ಗೈಟ್ಗಳಲ್ಲಿ ಲಭ್ಯವಾಗಿಸಲಾಗುತ್ತದೆ.



# ಮೊದಲ ಟಿ20 ಇಂದು

ಸಂಭಾವ್ಯ ತಂಡ: ರೋಹಿತ್ ಶರ್ಮಾ, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ ಅಶ್ವಿನ್, ಅರ್ಷ್ ದೀಪ್ ಸಿಂಗ್

ಉತ್ತಮ ಸ್ಥಾನದಲ್ಲಿ ಭಾರತ ದುಬೈ: ವೆಸ್ಟ್ ಇಂಡೀಸ್ ವಿರುದ್ದ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ತೀಪ್ ಮಾಡಿದ ಭಾರತ ತಂಡಕ್ಕೆ ಐಸಿಸಿ ರ್ಯಾಂಕಿಂಗ್ ನಲ್ಲಿ ಮುನ್ನೆ ಡೆಯ ಖುಷಿಯೂ ದೊರೆತಿದೆ. ಈ ಸರಣಿ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಐಸಿಸಿ ಕ್ರಿ ಕೆಟ್



# ಭಾರತ-ವಿಂಡೀಸ್

ವಿಂಡೀಸ್ ತಂಡವನ್ನು ಏಕದಿನ ಸರಣಿಯಲ್ಲಿ ಕ್ಲೀನ್ ಸ್ತೀಪ್ ಮಾಡಿದ ಟೀಂ ಇಂಡಿಯಾ ಟಿ20 ಸರಣಿ ಹುಲ್ಲಿಯೂ ಇದೇ ಪ್ರದರ್ಶನದ ನಿರೀಕ್ರೆಯಲ್ಲಿದೆ. ಇಂದಿನಿಂದ 5 ಪಂದ್ಯಗಳ ಟಿ20 ಸರಣಿಯು ಆರಂಭ ವಾಗಲಿದ್ದು ರೋಹಿತ್ ಶರ್ಮಾ ತಂಡದ ನಾಯಕರಾಗಿ ಮರಳಿದ್ದಾರೆ.

ಆತಿಥ್ಯ

ಭಾಗಿ

ಮನಿಕಾ ಬಾತ್ರಾ ಟೋಕಿಯೊ 2020 ರಲ್ಲಿ, ಮನಿಕಾ ಬಾತ್ರಾ ಅವರು ಭಾಗವಹಿಸುತ್ತಿದ್ದಾರೆ. ಈ ಪಂದ್ಯಗಳಲ್ಲಿ ಅವರು ಇಲ್ಲಿಯವರೆಗೆ 1 ಬೆಳ್ಳಿ ಮತ್ತು ಕಂಚನ ಪದಕವನ್ನು ಗೆದ್ದಿದ್ದಾರೆ. ಅದೇ ಸಮಯದಲ್ಲಿ ಅವರು 2018

ವಿಸಿ/ಒಎವಿಎಂ ಮೂಲಕ ಎಜಿಎಂಗೆ ಹಾಜರಾಗಲು ಮತ್ತು ಎಜಿಎಂ ವೆಬ್ ಕಾಸ್ಟ್ ಅನ್ನು ವೀಕ್ಷಿಸಲು ಸೂಚನೆಗಳಿಗಾಗಿ ಎಜಿಎಂ ನೋಟಿಸ್ ಅನ್ನು ನೋಡುವಂತೆ ಸದಸ್ಯರಿಗೆ ವಿನಂತಿಸಲಾಗಿದೆ.

ಅಂಚೆ ವರ್ಗಾವಣೆಯಲ್ಲಿ ಯಾವುದೇ ನಷ್ಟ/ಮಧ್ಯಪ್ರವೇಶವನ್ನು ತಡೆಯುವುದಕ್ಕಾಗಿ ಮತ್ತು ನ್ಯಾಷನಲ್ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವೀಸ್ (ಎನ್ಇಸಿಎಸ್)/ ಎಲೆಕ್ಸಾನಿಕ್ ಕ್ಷಿಯರಿಂಗ್ ಸರ್ವೀಸ್ (ಇಸಿಎಸ್) ಮೂಲಕ ಡಿವಿಡೆಂಡ್ ಕ್ರೆಡಿಟ್ ಅನ್ನು ಪಡೆಯಲು ತಮ್ಮ ಎನ್ಇಸಿಎಸ್ / ಇಸಿಎಸ್ ವಿವರಗಳನ್ನು ಕಂಪನಿಯ ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜೆಂಟರಿಗೆ rnt.helpdesk@linkintime.co.in ಇಮೇಲ್ ಐಡಿಗೆ ಸಲ್ಲಿಸಬೇಕು.

ಎಜಿಎಂ ದಿನಾಂಕದವರೆಗೆ ಕಂಪನಿಯ ಯಾವುದೇ ಕೆಲಸದ ದಿನದಲ್ಲಿ ಕಚೇರಿ ಅವಧಿಯಲ್ಲಿ ಕಂಪನಿಯ ಸದಸ್ಯರ ಎಲೆಕ್ಸಾನಿಕ್ ತಪಾಸಣೆಗೆ ಈ ಮೇಲಿನ ದಾಖಲೆಗಳು ಲಭ್ಯವಿವೆ.

#### ಖಾತೆ ಮುಕ್ತಾಯ:

ಸದಸ್ಯರ ನೋಂದಣಿ ಮತ್ತು ಕಂಪನಿಯ ಷೇರು ವರ್ಗಾವಣೆ ದಾಖಲೆಗಳು ಎಜಿಎಂ ಮತ್ತು 2022 ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಡಿವಿಡೆಂಡ್ ಪಾವತಿ ಉದ್ದೇಶಕ್ಕೆ 2022 ಆಗಸ್ಟ್ 12 ರಿಂದ 2022 ಆಗಸ್ಟ್ 18 (ಎರಡೂ ದಿನಗಳನ್ನು ಒಳಗೊಂಡು) ಮುಚ್ಚಿರುತ್ತದೆ. ಸದಸ್ಯರು ಘೋಷಿಸಿದರೆ ಡಿವಿಡೆಂಡ್ ಅನ್ನು 2022 ಸೆಪ್ಟೆಂಬರ್ 09 ರಂದು ಅಥವಾ ಮೊದಲು ಅನ್ನಯಿಕ ತೆರಿಗೆಗೆ ಒಳಪಟ್ಟು ಪಾವತಿ ಮಾಡಲಾಗುತ್ತದೆ.

#### (ಬಿ) ರಿಮೋಟ್ ಇ-ಮತದಾನ

ಕಂಪನಿಗಳ ಕಾಯ್ದೆ 2013 ರ ವಿಭಾಗ 108 ಮತ್ತು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು 2014 ರ ನಿಯಮ 20 ಹಾಗೂ ಆದಕ್ಕೆ ಕಾಲಕಾಲಕ್ಕೆ ಮಾಡಿದ ತಿದ್ದುಪಡಿಗಳು ಮತ್ತು ಸೆಬಿ ನಿಯಮಾವಳಿ 44 (ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಗೊಳಿಸುವಿಕೆ ಅಗತ್ಯಗಳು) ನಿಯಮಾವಳಿ 2015 (ಲಿಸ್ಟಿಂಗ್ ನಿಯಮಾವಳಿಗಳು) ರ ಅನುಬಂಧಗಳು ಮತ್ತು ಭಾರತೀಯ ಕಂಪನಿ ಸೆಕ್ರೆಟರಿಗಳ ಸಂಸ್ಥೆ ಪ್ರಕಟಿಸಿದ ಪ್ರಧಾನ ಸಭೆಗಳ ಕಾರ್ಯದರ್ಶಿಯ ಮಾನದಂಡ (ಎಸ್ಎಸ್-2) ಕೈ ಅನುಗುಣವಾಗಿ ಎಜಿಎಂನಲ್ಲಿ ನಡೆಸಲಾಗುವ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಜಿಎಂಗೂ ಮೊದಲು/ವೇಳೆ ರಿಮೋಟ್ ಇ-ಮತದಾನದ ಸೌಲಭ್ಯವನ್ನು ಕಂಪನಿಯು ತನ್ನ ಸದಸ್ಯರಿಗೆ ನೀಡುತ್ತಿದೆ ಮತ್ತು ಈ ಉದ್ದೇಶಕ್ಕೆ ಕಂಪನಿಯು ಎಲೆಕ್ಟ್ರಾನಿಕ್ ರೂಪದಲ್ಲಿ ಮತದಾನ ಸೌಲಭ್ಯ

#### ಕಲ್ಪಿಸುವುದಕ್ಕಾಗಿ **ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್** ಅನ್ನು ಕಂಪನಿಯು ನೇಮಿಸಿದೆ.

ರಿಮೋಟ್ ಇ–ಮತದಾನದ ವಿವರವಾದ ಸೂಚನೆಗಳನ್ನು 40ನೇ ಎಜಿಎಂ ನೋಟಿಸ್ನಲ್ಲಿ ನೀಡಲಾಗಿದೆ. ಈ ಮುಂದಿನವುಗಳನ್ನು ಗಮನಿಸುವಂತೆ ಸದಸ್ಯರಿಗೆ ವಿನಂತಿಸಲಾಗಿದೆ.

ಎ) ಈ ಮುಂದಿನ ಅವಧಿಯಲ್ಲಿ ರಿಮೋಟ್ ಇ–ಮತದಾನದ ಸೌಲಭ್ಯವು ಲಭ್ಯವಿದೆ:

	అ.ಸಂ	ವಿವರಗಳು / ಚಟುವಟಿಕೆ	ವಿವರಗಳು	
	1.	ರಿಮೋಟ್ ಇ–ಮತದಾನದ ಆರಂಭ ಮತ್ತು	ಆರಂಭ: ಸೋಮವಾರ, ಆಗಸ್ಟ್ 15 , 2022 ಬೆಳಗ್ಗೆ 9:00 ಗಂಟೆ (ಭಾರತೀಯ ಕಾಲಮಾನ)	
			ಮುಕ್ತಾಯ: ಬುಧವಾರ, ಆಗಸ್ಟ್ 17, 2022 ಸಂಜೆ 5:00 ಗಂಟೆ (ಭಾರತೀಯ ಕಾಲಮಾನ)	
			ಗುರುವಾರ, ಆಗಸ್ಟ್ 11, 2022	

ರಿಮೋಟ್ ಇ–ಮತದಾನ ಮಾಡ್ಯೂಲ್ ಅನ್ನು ಬುಧವಾರ, ಆಗಸ್ಟ್ 17, 2022 ರಂದು ಸಂಜೆ 5.00 ಗಂಟೆಗೆ ನಿಷ್ಕ್ರಿಯಗೊಳಿಸಲಾಗುತ್ತದೆ.

ಬಿ) ಕಟ್ ಆಫ್ ದಿನಾಂಕ ಅಂದರೆ ಗುರುವಾರ, ಆಗಸ್ಟ್ 11, 2022 ರಂದು ಸದಸ್ಯರ ರಿಜಿಸ್ಸರ್ ನಲ್ಲಿ ಅಥವಾ ಡೆಪಾಸಿಟರಿಗಳು ನಿರ್ವಹಿಸಿರುವ ಫಲಾನುಭವಿ ಮಾಲೀಕರ ನೋಂದಣಿಯಲ್ಲಿ ಹೆಸರು ದಾಖಲಾಗಿರುವ ಸದಸ್ಯರು ಮಾತ್ರ ಎಜಿಎಂ ವೇಳೆ ರಿಮೋಟ್ ಇ-ಮತದಾನ / ಇ-ಮತದಾನದ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಸದಸ್ಯರು ನಿಲುವಳಿಯ ಮೇಲೆ ಮತವನ್ನು ಹಾಕಿದ ನಂತರ, ಅದನ್ನು ಬದಲಾವಣೆ ಮಾಡಲು ಅವರಿಗೆ ಅನುಮತಿ ನೀಡಲಾಗುವುದಿಲ್ಲ. ಎಲೆಕ್ಟ್ರಾನಿಕ್ ರೂಪದಲ್ಲಿ ತಮ್ಮ ಮತವನ್ನು ಹಾಕದ ಸದಸ್ಯರು ಮತ್ತು ಮತ ಹಾಕುವುದರಿಂದ ನಿಷೇಧಿಸಲ್ಪಟ್ಟವರು ತಮ್ಮ ಮತದಾನದ ಹಕ್ಕನ್ನು ಎಜಿಎಂ ಅವಧಿಯಲ್ಲಿ ಇ–ಮತದಾನ ವ್ಯವಸ್ಥೆಯ ಮೂಲಕ ಮತ ಹಾಕಬಹುದು. ಎಜಿಎಂ ಸಮಯದಲ್ಲಿ ಇ–ಮತದಾನಕ್ಕೆ ಸೂಕ್ತ ವ್ಯವಸ್ಥೆಯನ್ನು ಕಂಪನಿ ಮಾಡುತ್ತದೆ. ಸಭೆಗೂ ಮುನ್ನ ರಿಮೋಟ್ ಇ–ಮತದಾನದ ಮೂಲಕ ತಮ್ಮ ಮತಗಳನ್ನು ಹಾಕಿದ ಸದಸ್ಯರು ಎಜಿಎಂಗೆ ಹಾಜರಾಗಬಹುದು. ಆದರೆ, ಎಜಿಎಂ ಅವಧಿಯಲ್ಲಿ ಪುನಃ ಮತ ಹಾಕಲು ಅವರು ಅರ್ಹರಾಗಿರುವುದಿಲ್ಲ.

ಸಿ) ಸಭೆಯಲ್ಲಿ ಮಾತನಾಡುವವರಾಗಿ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು/ ಪ್ರಶ್ನೆಗಳನ್ನು ಕೇಳಲು ಬಯಸುವ ಸದಸ್ಯರು ತಮ್ಮ ಹೆಸರು, ಡಿಪಿ ಐಡಿ ಮತ್ತು ಕ್ಲೈಂಟ್ ಐಡಿ / ಫಾಲಿಯೋ ಸಂಖ್ಯೆ, ಪ್ಯಾನ್ ಮತ್ತು ಮೊಬೈಲ್ ನಂಬರ್ ಅನ್ನು ಕಂಪನಿಯ ಗೆ ಇಮೇಲ್ ಐಡಿ rajesh.modi@sansera.in ಗೆ 2022 ಆಗಸ್ಟ್ 09 ಮಂಗಳವಾರ ಅಥವಾ ಅದಕ್ಕೂ ಮೊದಲು ವಿನಂತಿಯನ್ನು ಕಳುಹಿಸುವ ಮೂಲಕ ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ಮಾತನಾಡುವವರಾಗಿ ಮೊದಲೇ ನೋಂದಣಿ ಮಾಡಿಕೊಂಡ ಸದಸ್ಯರಿಗೆ ಮಾತ್ರ ಎಜಿಎಂ ವೇಳೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು/ಪ್ರಶ್ನೆಗಳನ್ನು ಕೇಳಲು ಅನುಮತಿಸಲಾಗುತ್ತದೆ. ಎಜಿಎಂಗೆ ಲಭ್ಯವಿರುವ ಸಮಯವನ್ನು ಆಧರಿಸಿ ಮಾತನಾಡುವವರ ಸಂಖ್ಯೆಯನ್ನು ನಿರ್ಬಂಧಿಸುವ ಹಕ್ಕನ್ನು ಕಂಪನಿ ಹೊಂದಿದೆ.

ಡಿ) ಪಿಸಿ / ಒಎವಿಎಂ ಮೂಲಕ ಎಜಿಎಂಗೆ ಹಾಜರಾಗಲು ಮತ್ತು ಇ–ಮತದಾನದ ವಿಧಾನದ ಸೂಚನೆಗಳನ್ನು ತಮ್ಮ ಇಮೇಲ್ ವಿಳಾಸಗಳನ್ನು ನೋಂದಣಿ ಮಾಡಿಕೊಂಡಿರುವ ಮತ್ತು ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಅಥವಾ ತಮ್ಮ ಇಮೇಲ್ ವಿಳಾಸಗಳನ್ನು ನೋಂದಣಿ ಮಾಡಿಕೊಂಡಿಲ್ಲದ ಸದಸ್ಯರಿಗಾಗಿ ಎಜಿಎಂ ನೋಟಿಸ್ ನಲ್ಲಿ ನೀಡಲಾಗಿದೆ.

ಬೆಂಗಳೂರಿನ ಪ್ರಾಕ್ಟೀಸ್ ಮಾಡುತ್ತಿರುವ ಕಂಪನಿ ಸೆಕ್ರೆಟರಿ ಸಂಸ್ಥೆ ಮೆಸರ್ಸ್ ಬಿಎಂಪಿ & ಕೋ. ಎಲ್ಎಲ್ಪಿ ಯ ಸಿಎಸ್ ಪ್ರಮೋದ್ ಎಸ್ ಎಂ ಅಥವಾ ಅವರನ್ನು ಉಳಿದು ಸಿಎಸ್ ಬಿಸ್ವಜಿತ್ ಘೋಷ್ ಅವರನ್ನು ಪಾರದರ್ಶಕ ಮತ್ತು ನ್ಯಾಯೋಚಿತ ವಿಧಾನದಲ್ಲಿ ಎಜಿಎಂ ಮೊದಲು/ವೇಳೆ ರಿಮೋಟ್ ಇ– ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಲು ತಪಾಸಕರನ್ನಾಗಿ ನೇಮಿಸಲಾಗಿದೆ.

#### ವೆಬ್ಕಾಸ್ಟ್ ಸೌಲಭ್ಯ:

ಎಜಿಎಂ ವಿವರಗಳ ವೆಬ್ಕಾಸ್ಟ್ ಸೌಲಭ್ಯವನ್ನು ಕಂಪನಿಯು ಒದಗಿಸುತ್ತದೆ ಎಂಬುದನ್ನು ಸದಸ್ಯರು ಗಮನಿಸಬಹುದು. ಎಜಿಎಂನಲ್ಲಿ ಭಾಗವಹಿಸಲು ಅರ್ಹರಾಗಿರುವ ಸದಸ್ಯರು ಲಿಂಕ್ ಇನ್*ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್*ನ ವೆಬ್**ಸೈಟ್ <u>https://instameet.linkintime.co.in</u> ನಲ್ಲಿ** ತಮ್ಮ ಇ–ಮತದಾನದ ಲಾಗಿನ್ ವಿವರಗಳನ್ನು ಬಳಸಿಕೊಂಡು ವೀಕ್ಷಿ ಸಬಹುದು.

ವಿಸಿ ಸಭೆ, ರಿಮೋಟ್ ಇ–ಮತದಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ / ಸೃಷ್ಣನೆ / ದೂರು ಇದ್ದಲ್ಲಿ ಮತ್ತು ಎಜಿಎಂ ನೋಟಿಸ್ ಅನ್ನು ವಿಲೇವಾರಿ ಮಾಡಿದ ದಿನಾಂಕದ ನಂತರ ಕಂಪನಿ ಷೇರುಗಳನ್ನು ಖರೀದಿಸಿದ ಮತ್ತು ಕಟ್ ಆಫ್ ದಿನಾಂಕ ಅಂದರೆ ಗುರುವಾರ, ಆಗಸ್ಟ್ 11, 2022 ರಂದು ಷೇರುಗಳನ್ನ ಹೊಂದಿರುವ ಸದಸ್ಯರು ಈ ಮೇಲೆ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಪಡೆದುಕೊಳ್ಳಬಹುದು ಅಥವಾ <u>rajesh.modi@sansera.in</u> ಗೆ ಅಥವಾ <u>enotices@linkintime.co.in</u> ಗೆ ಇಮೇಲ್ ಕಳುಹಿಸಬಹುದು ಅಥವಾ 022 – 4918 6000 ಮತ್ತು 1800 22 44 30 ಗೆ ಸಂಪರ್ಕಿಸಬಹುದು.

ಮಂಡಳಿ ನಿರ್ದೇಶಕರ ಆದೇಶದ ಮೇರೆಗೆ ಸನೆರಾ ಎಂಜಿನಿಯರಿಂಗ್ ಲಿಮಿಟೆಡ್ ಪರವಾಗಿ

	ಸಹಿ/–
	ರಾಜೇಶ್ ಕುಮಾರ್ ಮೋದಿ
ಸ್ಥಳ: ಬೆಂಗಳೂರು	ಕಂಪನಿ ಕಾರ್ಯದರ್ಶಿ
ಧಿನಾಂಕ: ಜುಲೈ 28, 2022	ಸದಸ್ಯತ್ವ ಸಂ. ಎಫ್ 5176

# ಟಿ20 ಕ್ರಿಕೆಟ್: ಹರ್ಮನ್ ಪಡೆಗೆ ಜಯದ ನಿರೀಕ್ಷೆ

ಏಕದಿನ

ಸ್ಥಾನ

ಇಳಿದಿದೆ

ಟಾಪ್ 5 ತಂಡ

<u>1. ನ್ಯೂಜಿಲ್ಮಾಂಡ್ 128</u>

2. ಇಂಗ್ಲೆಂಡ್

4. ಪಾಕಿಸ್ತಾನ

5. ಆಸ್ಟ್ರೇಲಿಯಾ

3. ಭಾರತ

119

110

106

101

ಕತ್ರ ವಹಿಸಿದ್ದ ಶಿಖರ್ ಧವನ್ ಐಸಿಸಿ ಬ್ಯಾಟಿಂಗ್

ರ್ಯಾಂಕಿಂಗ್ ನಲ್ಲಿ 13ನೇ ಸ್ಥಾನಕ್ಕೇರಿದ್ದಾರೆ. ಶ್ರೇಯಸ್

ಅಯ್ಯರ್ ಬರೋಬ್ಬರಿ 20 ಸ್ಥಾನ ಏರಿಕೆ ಕಂಡಿದ್ದು ಸದ್ಯ

54ನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಈ ಸರಣಿಯಲ್ಲಿ

ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್

ಶರ್ಮಾ ತಲಾ 1 ಸ್ಥಾನ ಇಳಿಕೆ ಕಂಡಿದ್ದು ವಿರಾಟ್ ಕೊಹ್ತಿ

ಐದನೇ ಹಾಗೂ ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿ

ಇದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ವೇಗಿ

ಮೊಹೆಮ್ಮದ್ ಸಿರಾಜ್ ಟಾಪ್ 100ರ ಪಟ್ಟಿಯೊಳಗೆ

ಸ್ಥಾನ ಪಡೆದಿದ್ದು ಈಗ 97ನೇ ಸ್ಥಾನದಲ್ಲಿ ಇದ್ದಾರೆ.

ರ್ಯಾಂಕಿಂಗ್ ನಲ್ಲಿ 3ನೇ

ಪಾಕಿಸ್ಥಾನ 4ನೇ ಸ್ಥಾನಕ್ಕೆ

ಜೊತೆಗೆ ಟೀಂ ಇಂಡಿ

ಯಾದ ಆಟಗಾರರಿಗೂ

ರ್ಯಾಂಕಿಂಗ್ ನಲ್ಲಿ ಬಡ್ತಿ

ದೊರೆತಿದೆ. ಏಕದಿನ

ಸರಣಿಯಲ್ಲಿ ನಾಯ

ಪಡೆದಿದು

ಕ್ರೀಡಾಕೂಟಕ್ಕೆ ಕ್ರಿಕೆಟ್ ಮರುಸೇರ್ಪೆಯಾಗಿದ್ದು, ಪಂದ್ಯದಲ್ಲಿ ಆಸ್ಟೇಲಿಯಾ ಸವಾಲು ಎದುರಿಸಲಿದೆ. ಭರವಸೆಯಲ್ಲಿದೆ. ಭಾರತ ತಂಡವು ಇತ್ತೀಚೆಗೆ ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು 21ರಿಂದ ಗೆದ್ದುಕೊಂಡು ಎನಿಸಬಲ್ಲರು.

**ಬರ್ಮಿಂಗ್ ಹ್ಯಾಮ್:** 24 ವರ್ಷಗಳ ಬಳಿಕ ಕಾಮನ್ವೆಲ್ತ್ ಆತ್ಮವಿಶ್ವಾಸದಲ್ಲಿದೆ. ದ್ವೀಪರಾಷ್ಟ್ರದ ಎದುರಿನ 3 ಪಂದ್ಯ ಗಳ ಏಕದಿನ ಸರಣಿಯನ್ನೂ ಹರ್ಮನ್ಪ್ರೀತ್ ಬಳಗೆ ಭಾರತ ಮಹಿಳಾ ತಂಡವು ಟಿ20 ಮಾದರಿಯ ಮೊದಲ 3-0ರಿಂದ ಕ್ಲೀನ್ ಸ್ತೀಪ್ ಮಾಡಿತ್ತು. ಅದೇ ಲಯ ದೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಹರ್ಮಿನ್ ಪಡೆಗೆ ಭರವಸೆ: ಎಜ್ಬಾಸ್ಟನ್ ಕ್ರಿಕೆಟ್ ಕ್ರೀಡಾಂ ಭರವಸೆ ಯಲ್ಲಿದೆ. ಜೆಮಿಮಾ ರಾಡ್ರಿಗೆಸ್, ಶೆಫಾಲಿ ಗಣದಲ್ಲಿ ಶುಕ್ರವಾರ ನಡೆಯುವ ಹಣಾಹಣಿಯಲ್ಲಿ ವರ್ಮಾ ಅವರನ್ನೊಳಗೊಂಡಿರುವ ಬಲಿಷ್ಠ ಬ್ಯಾಟಿಂಗ್ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಗೆಲುವಿನ ಪಡೆಯಿದೆ. ಪೂನಂ ಯಾದವ್ ಮತ್ತು ರಾಧಾ ಯಾದವ್ ಬೌಲಿಂಗ್ನಲ್ಲಿ ಪರಿಣಾಮಕಾರಿ

# .S. POLYTECHNIC

Recognised by Govt. of Karnataka & Approved by AICTE, New Delhi

	2 yrs Diploma Engg	PUC / ITI Pass Join 2 yrs Di
10th Pass Join 3 yrs Diploma Engg	rs Diploma Engg	10th Pass Join 3 yrs Dipl

1. Automobile Engineering	2. Computer Science
3. Electrical & Electronics	4. Electronics & Commn.
5. Civil Engineering	6. Mechanical Engineering
7. Commerce - Com. Practice	8. Arts - Fashion Technology

# 5, Sunkadakatte, Magadi Main Road, Hegganahalli Cross, Bengaluru-91 Phone: 080-23484814, 99166 46466

ಮಾನ

ಅರ್ಜಿ

ಬಿನ್

ಗ್ರಾಮ, ರಾಮ;

ಎದುರ

ನೊಂಸ

ಕೋಡಿ

ಜಿಲ್ಲೆ

ಅರ್ಜಿ

'ಮ ರ

ಶೀಮ

ದಾಖ

ಎದುರ

ಕಾರಣ

ನ್ಯಾಯ ಘನನಾ

. ನೀಡ

ಲಕ್ಷ್ಮೇ ಯಾರ ಈ ತ

ನ್ಯಾಯ ಸದರಿ

ನ್ಯಾಯ ಮೂಲ ಕಿಳಿಯ

ಪರಿಗಣ

ಮಾಡ

ನ್ಯಾಯ

ಅರ್ಜಿ ಎಸ್.೨

ವಕೀಲ

# 6 ಸಿಕ್ಸ್ ನೊಂದಿಗೆ ಮೊಯೀನ್ ಅಲಿ ದಾಖಲೆ

ಇಂಗ್ಲೆಂಡ್ ಪರ ಅತಿ ವೇಗವಾಗಿ ಅರ್ಧಶತಕ ದಾಖಲಿಸಿದ ಹೊರಹೊಮ್ರಿದ್ದಾರೆ.

ಪಂದ್ಯದಲ್ಲಿ ಇಂಗ್ಲೆಂಡ್ ತಂಡ 41 ರನ್ ಗಳ ಭರ್ಜರಿ ಜಯ ಸಾಧಿಸಿತು. ಇಂಗ್ಲೆಂಡ್ ನೀಡಿದ 235 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ್ದ ಸೌತ್ ಆಫ್ರಿಕಾ 193 ರನ್ ಗಳಿಸಲಷ್ಟೇ ಸಫಲವಾಯಿತು. ಇಂಗ್ಲೆಂಡ್ ತಂಡದ ಮೊಯೀನ್ ಅಲಿ.

ಇಂಗ್ಲೆಂಡ್ನ ಇನ್ನಿಂಗ್ ನ ಕೊನೆ ಹಂತದಲ್ಲಿ ತಮ್ಮ ಆಟಗಾರನಾಗಿ ಆಲ್ ರೌಂಡರ್ ಮೊಯೀನ್ ಅಲಿ ಸೋಟಕ ಬ್ಯಾಟಿಂಗ್ ನಿಂದ ತಂಡದ ಮೊತ್ತವನ್ನು 200 ರ ಗಡಿ ದಾಟಿಸುವಲ್ಲಿ ಅಲಿ ಯಶಸ್ವಿಯಾದರು. 5ನೇ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಕ್ರಮಾಂಕದಲ್ಲಿ ಆಟವಾಡಿದ ಮೊಯೀನ್ ಅಲಿ ಸಿಕ್ಸ್– ಫೋರ್ಗಳ ಸುರಿಮಳೆಗೈದರು. 6 ಸಿಕ್, 2 ಫೋರ್ ದಾಖ ಲಿಸಿ ಕೇವಲ 16 ಬಾಲ್ ಗಳಲ್ಲಿ ಅರ್ಧಶತಕ ದಾಖಲಿಸಿ ದರು. ಇಂಗ್ಲೆಂಡ್ ಪರ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿಯೂ ಗೆಲುವಿಗೆ ಮುಖ್ಯ ಕಾರಣರಾಗಿದ್ದು ಆಲ್ ರೌಂಡರ್ ವೇಗವಾಗಿ ಅರ್ಧಶತಕ ಸಿಡಿಸಿದೆ 6ನೇ ಬ್ಯಾಟ್ ಮನ್ ಆಗಿ ಅಲಿ ಹೊರಹೊಮ್ಮಿದ್ದಾರೆ.

ಸಾಧ್ಯ ಗೌರವಾನ್ಷಿತ ಒಂದನೇ ೩ವಿಲ್ ಮತ್ತು ಪ್ರಥಮ ದರ್ಚೆ ನ್ಯಾಯಾಧೀತರ ನ್ಯಾಯಾಲಯ, ಕನಕಪಾರ ಸ್ಮಾರ್ ಸಿ ಕೆಸ್ ಸಿ ಕೆಸ್ ಸಿ ಕೆಸ್ ಸಿ ಕೆಸ್ ನಿ ಕೆಸ್ ನಾ ಕೆಸ್ ನಿ	ಮಾನ್ಯ ಪ್ರಧಾನ ೩೭೮್ ಸ್ವಾಯಾರ್ಕಿಕರ ಸ್ವಾಯಾಲಯ ಮತ್ತು ಜೆ.ಎಂ .ಎಕ್.ಸಿ. ರಾಯನಗರ ಸಿ.ದಿಗ್ ಸಂ. 24/2021 ಆರ್ಜಿ ನಾರದ 1) ಶ್ರೀಮ ಸಿ ಸ್ವರಮ ಮಿಸಿ ಸಿ ನಾರ್ ಸಿ 3) ಶ್ರೀ ನಂಜುವರಲ್ಲು ಡಿಸ್ ಕೇಟ್ ಮುದ್ದವೆ ವಯಸ್ತು 40 ವರ್ಷ 4) ಶ್ರೀಮ ಗೆರವು ಬಸ್ ಕೇಟ್ ಮುದ್ದವೆ ವಯಸ್ತು 40 ವರ್ಷ 5) ಶ್ರೀ ತಕ್ಷಣಬಾಸ್ ಕೇಟ್ ಮುದ್ದವೆ ವಯಸ್ತು 40 ವರ್ಷ 4) ಶ್ರೀಮ ಗೆರವು ಬಸ್ ಕೇಟ್ ಮುದ್ದವೆ ವಯಸ್ತು 40 ವರ್ಷ 4) ಶ್ರೀಮ ಗೆರವು ವಯಸ್ತು 40 ವರ್ಷ 7) ಶ್ರೀಮ ಸಿ ಸತ್ಯವತಿ ಬಸ್ ಕೇಟ್ ಮುದ್ದವೆ ವಯಸ್ತು 14 ವರ್ಷ 7) ಶ್ರೀಮ ಸಿ ಸತ್ಯವತಿ ಬಸ್ ಕೇಟ್ ಮುದ್ದವೆ ವಯಸ್ತು 19 ಕಡುಕ, ಸಿ ಸ್ವವತಿ ಬಸ್ ಕೇಟ್ ಮುದ್ದವೆ ವಯಸ್ಕೆ 19 ಶ್ರೀಮ ಸಿ ಸತ್ಯವತಿ ಬಸ್ ಕೇಟ್ ಮುದ್ದವೆ ವಯಸ್ಕೆ 19 ಶ್ರೀಮ ಸಿ ಸತ್ಯವತಿ ಬಸ್ ಕೇಟ್ ಮೂಟ್ಟನೆ ನಂತುಗೆ 47 ವರ್ಷ 70) ಶ್ರೀಮಿಸ ಜನ್ ಬೆಟ್ ಡಾಗ್ಗೂ 5 ವರ್ಷ 70 ರಿಶಿ ಪಾಟ್ ತೊರಿಟೆಗೆ ಸ್ಥಾನ ಮಿಸ್ತೆ ಮರಣ ನೊಂದಿಕೊಂಡಿಗಾಗಿ ತಾಲ್ಲೂತು ಮತ್ತು ಪಲ್ಲೆ ಪ್ರತಿ ಆರ್ಜಿನಾರದ : 1 ಮಾನ್ಯ ತಹತೇಗ್ರಾನ್ ರಾಮನೆ ಮತ್ತು ಮರಣ ನೊಂದಿಕೊಂಡಿಗಾಗಿ ತಾಲ್ಲೂತು ಮತ್ತು ಪಲ್ಲೆ ತಿರ್ದೆ ಆರ್ಜನಾರದ : 1 ಮಾನ್ಯ ತಹತೇಗಾರ್ಥ ಸುತ್ತಿ ಸಾರಣ ನೊಂದಿಕೊಂಡಿಗಾರು ಸಾಮರ್ಥ ಸಾತುಗಿರುತರೆ, ಮಾನ್ಯ ಸ್ಥಾರ್ಯಾಲಯದಲ್ಲಿ 15ೇ ಅರ್ಜನಾರ ರಾವರಿ ಸರವೆ 10, ನಿಂದು ಮರಣ ತೊಂದಿಕೊಂಡಿಗಾರ, ಸಾಮಾಗಿರುತರೆ, ಮಾನ್ಯ ಸ್ಥಾರ್ಯವಾಲದಲ್ ತತ 91 ಕೇಟಿಕೆ ಆರ್ಜನಾರ ತಂದಿನಂಡು ನಡಿ 10, ನಿಂದು ಮನ್ನ ಪ್ರಾಯಾಲಯದಲ್ಲಿ ಸರಗೆ ಸಾಮರ್ಥನಾ ಪ್ರವಾಗಾ ಸತ್ರೆಕೆ ಕೋಗು ಮನ್ನ ಪ್ರಾಯಾಲಯದಲ್ಲ ಸರಗೆ ಸುದಲ್ರದಿಗೂರ ರಿಸುರ ಮಾಡುವು ವ್ಯಾತ ಪ್ರದಾಸ ಕುರಿಸುತ್ತ ಸ್ಥಾರ್ ಮೂರಿಸು ಮಾಡುವು ಸ್ಥಾತ ಸ್ಥಾರ್ಯವರಿಯ ಮುರುವಣಕ್ಕೆ ಗ್ರಾಮ. ಕೈಲಲಹೂ ತೊರಡಿ ಸಿ ಸಿ ಎರಡು ಮಾಡನಾಡಲೆ ಸ್ಥಾತ ಸಿ ಸಿಲ್ಲಂಡಿಗಾರೆ ವನ್ನ ಸ್ಥಾರ್ಯಾಯಾಲಯದಲ್ಲಿ ಸಿರೆಯಲಾಗಿ ಕ್ರಿಸಿಕೆ ಸಮರ್ಥ ಸಿ ಸಿಲಲಂಭಿಸಿದಂತೆ ಅರ್ಜನಾಗಿರುತ್ಯ ಸತರ್ವ ಸಾಮರ್ಥಿ ಪಾಡುತ್ತೆ ಆತ್ರೆಗೆ ನಾಗಿ ಸಿದ್ರಾಕ್ ಪ್ರಾರ್ಮ ಕುಲಬುಚೇಗಿಕ ರವರ ವಿಸಿಗೆ ಸಿಲಲಂಗಿಸರೆ ವನ್ನ ಸುರಣಕ ಬಗ್ಗೆ ಎದುದಾರರ ಕೇಟೆಗೆಯಲ್ಲಿ ಬಡುಕ್ರ ಸಿ ಸಿದಲಂತೆ ಸಿದಂತೆ ಸಿರುಗ ಸಾರದ ಪ್ರಾಯಾಶಿಸು ಸಿ ಸಿಲಲಹ ಪೊರೆ ಒಂದಿಗು ಸಾರಗತ್ರ ಸಮರ್ಥ ಸಾ ಸಿ ಸಿಲಲಂತೆ ತೊಡೆ ಸಿರುಗಾತ್ರೆ ಕ ಹಿದಿಯ ಸಿಲವುತೂಗಿಗೆ ರವರ ಸಾಗಿ ಸ್ಥಾರ್ ಸ್ಥೆ ಸೇಡಲ್ಲಿ ವಿವಾರ ಸಿಲವನುತುಗಳಿಗೆ. ಸಿರೆಯಲಾಗಿಗೆ	ಮಾನ್ಯ ಪ್ರಧಾನ ಸಿವಿಲ್ ಕ್ರಾಯಾಧೀಕರ ನ್ಯಾಯಾಲಯ ಮತ್ತು ಕೆ.ಎಂ. . ಹೆಳೆ.ಸಿ. ರಾಜುಗೆರೆ ಹಿಳೆ ಸಿ. ರಾಜುಗೆರೆ ಹಿಳೆ ಸಿ. ರಾಜುಗೆರೆ ತಿಂಡು ನಿಲ್ಲವು ದ್ರಿತ ಕೇವಿಲಿ ಲೆಟ್ ಮುದ್ದವೆ ವಯಸ್ತು ಸಿ ರಾಜ್ (ತ್ರಿತುಡಿ) ಕ್ರವು ದ್ರಿತ ರೇತೆ ಮುದ್ದವೆ ವಯಸ್ತು ಸಿ ರಾಷ್ (ತ್ರಿತಿ ತಿಂಡು ರಿದ್ರ ದೇಶೆ ಕೇವೆ ಮುದ್ದವೆ ವಯಸ್ತು ಸಿ ರಾಷ (ತ್ರಿತಿ ತಿಂಡು ದಿರ್ದರ್ ದೇಶೆ ಮುದ್ದವೆ ವಯಸ್ತು ಸಿ ರಾಷ (ತ್ರಿತಿ ತಿಂಡು ದಿರ್ದರ್ ದೇಶೆ ಮುದ್ದವೆ ವಯಸ್ತು ಸಿ ರಾಷ (ತ್ರಿತಿ ತಿಂಡು ದಿರ್ದರ್ ದೇಶೆ ಮುದ್ದವೆ ವಯಸ್ತು ಸಿ ರಾಷ (ತ್ರಿತಿ ತಿಂಡು ದಿರ್ದರ್ ವಿಷ್ಣ 7) ಕ್ರೀತಾ ವಿಷ್ಣ 7) ಕ್ರೀ ವಿಷ್ಣಾಜನ್ ರೇಶೆ ಮುದ್ದವೆ ವಯಸ್ತು ಸಿ ರಾಷ (ತ್ರಿತಿ ತರೆಗೆ ಮುದ್ದವೆ ವಯಸ್ತು ಸಿ ರಾಷ್ (ತ್ರಿತಿ ತಿಂಡು ರೇಶ್ ರೇಶೆ ಮುದ್ದವೆ ವಯಸ್ತು ಸಿ ವರ್ಷ 7) ಕ್ರೀತಾ ವಿಷ್ಣ 7) ಕ್ರೀತಾ ಮಾತ್ರ ವರ್ಷ ವೇಟಿವೆ ವಯಸ್ತೆ ಸಿ ವರ್ಷ 7) ಕ್ರೀತಾ ಮಾತ್ರ ದೇಶ ದೇಶ ವೇಟಿವೆ ವಯಸ್ತೆ ಸಿ ವರ್ಷ 7) ಕ್ರೀತಾ ಮಾತ್ರ ದೇಶ ದೇಶ ವೇಟಿವೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾ ಕೆರ್ ರೇಶ್ ವೇಟಿತ್ತ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾ ಕೆರ್ ದೇಶ ವೇಟಿವೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾ ದೇಶ ದೇಶ ವೇಟಿವೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾತೆ ದೇಶ ದೇಶ ವೇಟಿತೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾತೆ ದೇಶ ದೇಶ ವೇಟಿತೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾತೆ ದೇಶ ದೇಶ ವೇಟಿತೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಿ ದೇಶ ದೇಶ ವೇಷಕೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತಾತೆ ದೇಶ ದೇಶ ವೇಶ ವೇಶೆ ನಿರ್ದರ ವಾಸ ದೇಶ ವೇಷಕೆ ವಯಸ್ತೆ ಸಿ ವರ್ಷ 7) ಕ್ರೀತಾ ಮತ್ತ ದೇಶ ವೇಷಕೆ ವರ್ಣ ವೇಶ ವೇಶ ನೇಶ ವರ್ಷ ವೇಶ ವೇಶ ವೇಶ ವಾತ್ರ ವರ್ಷ ವಾರಿ ದೇಶದ ದೇಶದ ಮತ್ತು ವೇಶ ದೇಶ ವಿಷ್ಣ ವಾದದು ಮತ್ತು ಮುದ್ದವ ವರ್ಷ ದೇಶ ದೇಶ ಮತ್ತ ವರ್ಷ ದಾಲ ಕೇಷಿಕೆ ತೋರು ಮಾಡುವು ವರ್ಶ ದೇಶ ಮತ್ತ ವರ್ಷ ವಿಧಿತ ವಿಲ್ಲು ಮತ್ತಿ ಮದಲು ಮಾಡುವುದು ಕ್ರಿತೆ ಮೇಶ ವಾದು ದಿನಾರ ದಿನಲು ದೇಶ ವಿರ್ದಾತ ವೇಶ ದೇಶ ಮತ್ತ ವಾದ ಮಾರಿದ ವಿನಾರ ದಿನಲದ ಕೇಷ್ ಮುದುವವರು ಕೆ ಕೆಡಿಗು ಮತ್ತ ಮತ್ತು ವತ್ತಿಗೆ ಮೇತಿಗುವು ಮುದುವ ವರ್ಷ ವಾಲವಿದ್ರವರ ಮಾರದ ದಿನಾರ ದಿನಾರ ದಿನಾರ ದೇಶ ಬೇತ ವಯದಾತ್ರ ವರ ವಾರದಿಕಾರದ ವಾಸ್ಗೂ ಸ್ವಾಮಾಲದ ತವವ ನಿರ್ದ ನಿರ್ದಿತಿಯಾತ್ರ ವಾರದ ದಿನಾರ ದಿನಾರ ದಿನಾರ ಕೆ ವರ್ಣ ವಿರಿತಿಯಾತ್ರ ಮತ್ತ ವಾತಗೆ ಮೇತ ಗಿತ್ರವ ಮುದ್ದ ಪ್ರದತ ವಾತ ನೆಡಕ ಮುತ್ತ ವರ ಮತ್ತ ಮತ್ತ ವಾಗ ದೇಶ ವಿದ್ದ ವಿರ್ಗಾನ ವೇಶ ವೇಶ ಮುತ್ ಮಾಡುಗೆ ಮತ್ತ ವಾರ ದೇಶ ದಿನಿಗೆ ವೇಶ ವಿತ್ರಾ ಮೆಡಲವ ಮಾತ್ರ ಸೆದರು ವಾಸ್ತ ವಾರದ ದಿನ್ ಗೆ ಗುಡಿಗೆ ಮಾತ್ರ ಸ್ಥಾದಾಲರದ ಮತ್ತ ನಿರವರಿ ಮನ್ ವಾದವ ದಿನ್ ಮಾತ್ ಹಿರದೇಶ ಮಾಗ ಕೆ ಮೆತುಗೆ ಮೊಡಲಿಗೆ ಮಾತ ವಾಗ ವಾರ್ಮ ಕಾರಗೆ ಹಾ ಮಾಡದ ಮವವ ಸಿರದಿಕ್ರ ಮಾರ ವಾರ ದಿನ್ ವಾಗೆ ಹಾಗುಗು ಮತ್ತ ಸ್ವಾದವಾಲದದ ವವ ವಾರವ ನಿರವ ಮಾತ ವಾರವಾನೊಲಲಲು ವಾತ ತಾರದೇಶ ದಾತದ ವಾಗ ವೇಶಿತ ಮ	ಅಂಡರ್-17 ವಿಶ್ವ ಚಾಂಪಿಯನ್ ಶಿಪ್ ಕುಸ್ತಿ ಪಟು ಸೂರಜ್ ಮನ್ಕ ನಂಡರ್-17 ವಿಶ್ವ ಚಾಂಪಿಯನ್ ಶಿಪ್ ವಸ್ತಿತ್ತು ಚಿನ್ನದ ಸಾಧನ್ ರಾರತದ ಕುಸ್ತಿತಟು ಸೂರಜ್ ವಸಿಷ್ಠ ಮೊದಲ ಚಿನ್ನ ಗೆದ್ದಿದ್ದು ಇದು ಕಳೆದ 32 ವರ್ಷಗಳಲ್ಲೇ ಅತಿದೊಡ್ಡ ಸಾಧನೆಯಾಗಿದೆ.
ಡಲಾಗುವುದು ಎಂದೂ ತಿಳಿಯುವುದು. ದಿನ ಅಂದರೆ 25ನೇ ಜುಲೈ 2022 ರಂದು ಯಾಲಯದ ಆದೇಶ ಮತ್ತು ಮೊಹರಿನಿಂದ ನೀಡಲಾಗಿದೆ. ಮಾಸ್ಯ ನ್ಯಾಯಾಲಯದ ಆದೇಶದ ಮೇರೆಗೆ	ತಿಳಿಯಿಪಡಿಸಿರುತ್ತೇವೆ. ` ಸ್ಥಾಯಾಲಯರ ಆದೇಶ ಹಾಗೂ ಆಪ್ಪಣೆ ಮೇರೆಗೆ ದಿ. 26.07.2022 ರೆಯ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹಲನೊಂದಿಗೆ ಬರೆಯಲಾಗಿದೆ. ಮನ್ನು ಸ್ಮಾಯಾಲಯದ ಆದೇಶದ ಮೇರೆಗೆ	ಎಂದು ಈ ಮೂಲಕ ತಿಳಿಯಪಡಿಸಿರುತ್ತೇವೆ. ನ್ಯಾಯದಾಲಯದ ಆದೇಶ ಹಾಗೂ ಆಪ್ಷಣೆ ಮೇರೆಗೆ ದಿ. 26.07.2022 ರಂದು ನನ್ನ ಸಹಿ ಮತ್ತು ನ್ಯಾಯಾಲಯದ ಮೊಹುನೊಂದಿಗೆ ಲರೆಯಲಾಗಿದೆ. ಮಾಣ್ಯ ನ್ಯಾಯಾಲಯದ ಆದೇಶದ ಮೇರೆಗೆ	ಸಾಧಿಸಿದರು. ನಂತರ ಜಪಾನಿನ ಕುಸ್ತಿಪಟು ಕೊಹಾಕು ಕನಜವಾ ಮತ್ತು
ಿ ಶಿರ್ದವಾರದ, ಒಂದನೇ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿಗಳ, ನ್ಯಾಯಾಲಯ, ಕನಕಮೆರ ಗಮಿವರದ ಪರ ವಕೀಲರು ಗೆಮಿವರದ ಸ್ವ ಲಾರು : ಕನಕಮರ	ಿ ಶಿರ್ಯದಾರದ, ಸಿವಿಲ್ ಪ್ಯಾಯಾಭೀತರು ಸ್ಮಾರ್ಯಲಯ ಹಾಗೂ ಜೆ.ಎಂ.ಎಫ್.ಸಿ., ರಿಮಾನಗರ ಅರ್ಜಿದಾರರ ಪರ ವಹಿಳಲು ಗೌತಮ್ ಕುಮಾರ್ ಜಿ. ಎಸ್. ವಕೀರರು, ರಾಮನಗರ ದೋರು: 26/07/2022	ೆ ರಿವರ್ಣವರು, ಸಿವರ್ ನ್ಯಾಯಾಲಯ ಹಾಗೂ ಜೆ.ಎಂ.ಎಫ್.ಸಿ. ರಾಮನಗರ ಅರ್ಜಿದಾರರ ಪರ ವಳಿಸಲಾ ಮಾರ್ಗ ಗೌತೆಯ್ ಕುಮರ್ ಜಿ.ಎಸ್. ವರ್ಷಿಲು, ರಾಮನಗರ ಸ್ಥಳ : ರಾಮನಗರ ಭೆನಾರು ಸಿದ್ದಿರಿ/70222	ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. 1990ರಲ್ಲಿ ಭಾರತದ ಪರ ವಿಶ್ವ ಕೆಡೆಟ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ್ದ ಪಪ್ಪು ಯಾದವ್ ಚಿನ್ನದ ಪದಕ ಗೆದ್ದಿದ್ದರು. ಇದಾದ ನಂತರ 32 ವರ್ಷಗಳ ಬಳಿಕ ಸೂರಜ್ ವಸಿಷ್ಠ ಈ ಸಾಧನೆಯನ್ನು ಮಾಡಿದಾರೆ.

